



April 13, 2022

National Stock Exchange of India Limited,

Compliance Department, Exchange Plaza, Bandra Kurla Complex, Bandra (East), Mumbai - 400051, Maharashtra, India **BSE** Limited,

Compliance Department, Phiroze Jeejeebhoy Towers, Dalal Street, Mumbai - 400001, Maharashtra, India

Dear Sir/Madam,

Subject : <u>Newspaper advertisement of Corrigendum to Postal Ballot Notice dated</u>

April 01, 2022 of HealthCare Global Enterprises Limited ("the

Company").

Stock Code: BSE - 539787, NSE - HCG

Reference: Regulation 47(1) (b) of SEBI (Listing Obligations and Disclosure

Requirements) Regulations, 2015

Please find attached herewith the copies of newspaper publication published in Business Standard (English) and Vijayawani (Kannada) on April 13, 2022 with regard to Corrigendum to Postal Ballot Notice dated April 01, 2022 of HealthCare Global Enterprises Limited ("the Company").

Request you to take this on record.

Thanking you,

For HealthCare Global Enterprises Limited

Munumunt

Sunu Manuel

Company Secretary & Compliance Officer

Encl: a/a.

No.DDR-4/Mumbai/ Deemed Conveyance/Notice/1281/2022 Date: - 07/04/2022

Application u/s 11 of Maharashtra Ownership Flats
(Regulation of the Promotion of construction, Sale, Management and Transfer) Act, 1963

Public Notice Deemed Conveyance Application No. 128 of 2022

Hari Darshan Co-Op. Hag. Society Ltd., having address at CTS Nos.1432, 1432/1 To 20. Village Eksar. SVP Road. Mandpeshwar, Borivali West, Mumbai-400092,Applicant Versus 1) M/s. Dimple Realtors Pvt. Ltd., A Company registered under the Companies Act 1956, 103, Mohan Palace. TPS III, 57th Road, Borivali West, Mumbai - 400092, 2) Shri Chandulal Ratilal Doshi, Karta and Manager of Ratiala Kuberdas (HUF), 3) Jayaben Kantilal Sanghyi (Since Deceased), 4) Pushpaben Bhupendra Desai (Since Deceased), Opponent No. 2, 3 and 4 landowners as per. Property card, having last known address at CTS Nos. 1432, 1432/1 To 20, Village Eksar, SVP Road, Mandpeshwar, Borivali West, Mumbai-400092, 5) 1432/1 to 20, Village Eksar, SVP Road, Mandpeshwar, Borivali West, Mumbai-400092, 5) Lavkush CHS Ltd., having address at CTS No.1432, 1432/1 To 20, Village Eksar, SVP Road, Mandpeshwar, Borivali West, Mumbai-400092, 6) Kuber Bhuvan CHS Ltd., having address at CTS No.1432, 1432/1 To 20. Village Eksar, SVP Road, Mandpeshwar, Borivali West, Mumbai-400092,Opponents and those, whose interests have been vested in the said property may submit their say at the time of hearing at the venue mentioned above. Failure to submit any say shall be presumed that nobody has any objection in this regard and further action will be taken accordingly.

Description of the Property, :-

Claimed Area

Land admeasuring 693.89 Sq. Mtrs., out of 1934.60 Sq.Mtrs., (i.e. proportionate right in net plot area) from land bearing CTS No. 1432, 1432/1 to 20 of Village Eksar, Taluka Borivali, City Survey Office Borivali of Mumbai Suburban District alongwith Hari Darshan CHS Ltd., is entitled for 44.29% of proportionate undivided right in FSI Advantage on pro rata basis as per FSI consumption as per approval plan, along with the Applicant Society Building standing thereon, as per the Latest Architect Certificate dated 18/02/2022, in favour of the Applicants Society.

The hearing in the above case has been fixed on 29/04/2022 at 2.00 p.m. District Deputy Registrar, Co-operative Societies, Mumbai City (4). Bhandari Co-op.Bank building, 2nd floor P. L. Kale Guruji Marg, Dadar (West), Mumbai-400028.



(Dr. Kishor Mande) District Deputy Registrar, Co-operative Societies, Mumbai City (4) **Competent Authority** U/s 5A of the MOFA, 1963.

Sd/-

NOTICE

NOTICE INDIA HOME LOAN LTD

Regd. Office : 504/504A, Nirmal Ecstasy Jatashankar Dossa Road, Mulund(W), Mumbai

Loss of Share Certificates NOTICE is hereby given that the following share

certificate issued by the company are stated to nave been lost or misplaced or stolen and we Milin Shashikant Nagarkar & Minal Milind Nagarkar the registered holders thereof have applied to the ompany for the issue of Duplicate Certificate. Cert. No Shares Distinctive Nos.

ı	0008816	100	2101501 - 2101600		
	0008817	100	2101601 - 2101700		
	0009116	100	2131501 - 2131600		
	The public is hereby werned against purchasing				

or dealing in any way, with the above Share Certificate . Any person(s) who has/have any claim(s) in respect of the said share Certificates Should lodge such claim(s) with the Company a its registered office within 15 days publication of this notice, after which no claim will be entertained and the Company will proceed to issue duplicate

Place : Mumbai Date: 13.04.2022 Applicants : Milind Shashikant Nagarkar & Minal Milind Nagarkar.

PUBLIC NOTICE

Share Certificate.

TO WHOMSOEVER IT MAY CONCERN This is to inform the General Public that following share certificate of Hitech Corporation Limited having its Registered Office at 201, Welspun House, Kamlacity, S.B.Marg, Lower parel (W), Mumbai 400013 registered in the name of the following Shareholder/s have been lost by

Name of the shareholders/s: Lalita B. Jain, Folio No. : 0020317, Distinctive Number/s : 4836201-4836300 No of Shares The Public are hereby cautioned against

purchasing or dealing in any way with the

above referred share certificates Any person who has any claim in respect of such claim with the company or its Registra and Transfer Agents Link Intime India Private Limited 247 Park, C-101, 1st Floor, L. B. S. Marg, Vikroli (W), Mumbai 400083. Tel.: 022 49186270 within 15 days of publication of this notice after which no claim will be entertained and the Company shall proceed to issue Duplicate share

Lalita B. Jain

Name of Legal Claimant. **PUBLIC NOTICE**

Late SMT. URMILA KALYANBHAI LAD was the owner of residential Flat No.301, in Kalpita Enclave Bldg. 'L' Co-operative Housing Society Ltd, (Reg. No. MUM/WKE/HSG/(TC)/11746/2002-03) situated at Sahar Road, Andheri (E) Mumbai 400069 and was holder of 5 shares No. 31 to 35 Cert. No. 7 of the said society That SMT. URMILA KALYANBHAI LAD died on 11/07/2020 leaving behind her 4 sons as only legal heirs namely 1) Mr. Sharadbhai Kalyanbhai Lad 2) Mr. Manoj Kalvanbhai Lad 3) Mr. Laxmikant Kalyanbhai Lad and 4) Mr. Shashikant Kalyanbhai Lad. Now the said flat and the requisite shares have to be transferred to and in the name of her four sons jointly. My client hereby invite any right, claims of objections from any other heirs, person/s or other claimants/objectors to transfer the said flat and shares as proposed, within 15 days from the publication of this notice. The claims/objections shall be forwarded in my office at above said address. If no claims/objections are received in stipulated time my client shall be free to get the said Flat & shares with all the rights title and interest of deceased member duly transferred in their name Place: - Mumbai

Jalandar B. Gojari Date: 13/04/2022 Advocate High Court 35/3, New Municipal Colony, Prof N. S. Phadke Marg Andheri (E), Mumbai - 400069

PUBLIC NOTICE

Notice is hereby given that my client MRS. NEETU VIPUL SHAH is the absolute wner of **Flat No.D-601**, 6th Floor, "D" Wing Siddhi Vinavak Towers" of Shre Siddhivinayak Towers CHS Ltd., along with Terrace, Tank Road, Off Shankar Lane Orlem, Malad (West), Mumbai- 400 064 pearing C.T.S. No. 204, 207 & 211 Village-Valnai, Taluka-Borivali, M.S.D. M client has lost/misplaced Original Articles of Agreement dated 11/10/1989 executed petween Mr. Hitesh Hirji Savala & Mr Sharad Hirii Savala and M/s. Shree Siddhi Vinayak Construction Co. annexed with Possession Letter dated 21/11/1989, Allotment of Open Car Parking dated 21/11/1989 and Undertaking date 21/11/1989 in respect of the said Flat No.D

All persons having any claim, interest objection of whatsoever nature in respect of the said Original Articles of Agreemen dated 11/10/1989 and/or the said Flat No.D-601 are hereby requested to make the same known in writing to the undersigned at the address given below with supporting documents within 14 days from the date of publication of this notice failing which such claim/s, if any shall be onsidered as waived.

Place: Mumba

Date : 13.04.2022 Mukesh T. Singh Advocate, High Court, 13/14. Shree Shreemal House Station Road, Goregaon (West), Mumbai- 400 104. Mobile No.9821545765

HEALTHCARE GLOBAL ENTERPRISES LIMITED

CIN: L15200KA1998PLC023489

Regd Off: HCG Towers, No. 8, P Kalinga Rao Road, Sampangi Rama Nagar,

Bengaluru - 560 027, Karnataka, India

Corporate Off: Unity Buildings Complex, No. 3, Tower Block, Ground Floor.

Mission Road, Bengaluru - 560027 Karnataka India, Website: www.hcgel.com, E-mail: investors@hcgel.com, Telephone: +91-80-4660 7700

Corrigendum to Postal Ballot Notice

To

16

The Members,

This is with reference to the Postal Ballot notice dated April 01, 2022 issued by the Company on April 06, 2022 for the purpose of seeking members approval, for the agenda referred to in the Notice, an intimation of which was given in Business Standard (English newspaper) and Vijayavani (Kannada newspaper) on April 07, 2022.

This corrigendum is being issued to inform the members of the Company regarding correction in Postal Ballot notice with respect to the below mentioned agenda:

Item No. 1 - Appointment of Mr. Jeyandran Venugopal (DIN: 07085479), as an Independent Director of the Company - The term "Ordinary Resolution" to be read as "Special Resolution".

Item No. 2 - Appointment of Mr. Pradip Manilal Kanakia (DIN: 00770347), as an Independent Director of the Company - The term "Ordinary Resolution" to be read as "Special Resolution".

Except as detailed in this corrigendum, all other contents of the notice of Postal Ballot dated April 01, 2022 shall remain unchanged.

This corrigendum will be available on the website of the company (www.hcgel.com), besides being communicated to the National Stock Exchange of India Limited and Bombay Stock Exchange Limited.

> For HealthCare Global Enterprises Limited Sunu Manuel

Place: Bengaluru Company Secretary and Compliance Officer Date: April 12, 2022

SHAREKHAN LTD

NSE SEBI Registration No. INB/INF/INE231073330 Member of National Stock Exchange of India Ltd. - Trade I.D.10733 BSE SEBI Registration No. INB/INF011073351 Member of Bombay Stock Exchange Ltd.-Clg. No.748 Member of Multi Commodity Exchange of India Limited (MCX) - Member ID - 56125 - SEBI Regn. No. INZ000171337-Lodha, I Think Techno Campus, 10th Floor, Beta Building, Off. JVLR, Opp. Kanjurmarg Railway Static Kanjurmarg (E), Mumbai - 400 042, PH. No. 61150000

NOTICE

This is to inform that we have initiated the process of cancellation of our below Authorised Person

Authorised Person	of AP	Address of AP	AF REGISUAUOII NO.			
Siddhi Pandurang Jagade	Pandurang	R. No. 11, OM CHS., Plot - 356, RSC - 38, Ganesh Chowk, Sector - 3, Charkop, Kandivali West, Mumbai - 400067	BSE - AP0107480155647 dated 24-06-2016 NSE - AP2069094351 dated 21-06-2016 MCX - MCX/AP/107024 dated 22-02-2017			
Please note that	Please note that above mention Authorised Person is no longer associated with us. Any person henceforth dealing					

with above mention Authorised Person should do so at their own risk, Sharekhan Ltd shall not be liable for any dealing with him. In case of any queries Investors are requested to inform Sharekhan Ltd within 15 days from the date of issuing this notice.

For Sharekhan Ltd Director/Authorised Signatory



Whereas the undersigned being the authorized officer of Union Bank of India, under the Securitization and Reconstruction of Financial Assets and Enforcement Security Interest Act, 2002 and in exercise of powers conferred under Section 13(2) read with rule 3 of the Security Interest (Enforcement) Rules, 2002 issued a demand notice calling upon the following borrowers to repay the amount mentioned in the notice being within 60 days from the date of receipt of the said notice.

The borrowers having failed to repay the amount, notice is hereby given to the borrower and the public ir general that the undersigned has taken **Symbolic possession** of the property described herein below ir exercise of powers conferred on him/her under Section 13(4) of the said Act 2002 read with rule 8 of the said

rules.

The borrower in particular and the public in general is hereby cautioned not to deal with the property and any dealings with the property will be subject to the charge of Union Bank of India for an amount of dues outstanding together with interest thereon with costs and charges. The borrower's attention is invited to provisions of sub-section (8) of section 13 of the Act, in respect of time available, to redeem the secured asset.

Sl. No.	Name & Address of Borrower	Description of SECURITY	Date of demand Notice/ date of possession (SYM/PHY)/ amount Due
В			
1.	Borrower: M/S DESERVE	EM of Commercial Property at 128-G, Ground	27.01.2020
	DUIL DEDG & DEVELOPEDG LTD	Floor "A" Blook New Observer Co Conserting	12 0/ 2022

Santosh Kumar Sarda

BUILDERS & DEVELOPERS LTD., Floor, "A" Block, Nav Shaukat Co-Operative DIRECTORS - 1. Mr. Santosh Kumar Housing Society, 8, Novroji Hill Road, Mumbai Sarda S/o Sh. Laxman Kumar Property Owned By Mr. Deepak Sarda S/o Sh Gopaldas Sarda, **2.** Mr. Manish Laxman Kumar Gopaldas Sarda, Admeasuring axman Sarda S/o Sh. Laxman Area 3840.00 Sq. Ft. (BUILDUP AREA) Kumar Gopaldas Sarda, 3. Mr. Boundaries : East- Slum Area, West- Road Utkarsh Santosh Sarda S/o Sh. **North-** Baitul Habib Building, **South-** Baitu Rehmat Building

12.04.2022 (Symbolic)/ 66,64,03,411.00 and Interest thereon

Notice

Date - 13.04.2022, Place - Lucknow Authorised Officer Union Bank of India





6th April 2022 - The Lalit, Mumbai

Thank You

Advisors, Speakers, IDF Members, Partners and Attendees for making the event successful.





Ajanta Chatterjee, Sanjeev Rao

Guest of Honour - Satish Rac





Best Practice Book Launch. L - R: - Sudha Ravi, Ankit Bansal, Dr. Ritu Anand, Rishi Kapoor

To become an IDF member 70456 98477 / 98332 25743 / 96199 67327 www.indiadiversityforum.org


















Business Standard



Money Deposit are also mentioned hereunder:-

यूनियन बैंक 🕖 Union Bank

अन्धा Andhra assuite पान Corporation

REGIONAL OFFICE MUMBAL BORIVALL Aml Centre 2 Mahal Industrial Estate, Mahakali Caves Road, Mumbai (E)-400 093, Maharashtra

SALE NOTICE FOR SALE OF IMMOVABLE PROPERTIES E-Auction Sale Notice for Sale of Immovable Assets under the Securitisation and Reconstruction of Financial Assets and Enforcement of Security Interest Act, 2002 read with Proviso to Rule 8 (6) of the Security Interest (Enforcement) Rule, 2002 NOTICE is hereby given to the public in general and in particular to the Borrower(s) and Guarantor (s) that the below described immovable property mortgaged / charged to the Secured Creditor, the Constructive Possession of which has been taken by the Authorized Officer of Union Bank

MUMBAI | WEDNESDAY, 13 APRIL 2022 Business Standard

Sr.			1)	Reserve Price (R. P.)	a) Mode of Payment of E. M. D.	Debt Due	Encumbrance
31. No.	Branch	Name of the Borrower & Description of Property	2)	Earnest Money Deposit (E. M. D.)	b) Extension of Bid & Bid Incremental Amt.	Contact Person & Mobile No.	Possession : Symbolic / Physical
ı	Borivali West	Mr. Rohan R. Gogvekar All that plot of land together with structures / Bldg. standing thereon bearing C. T. S. No. 187, 187/1 & 187/2, Flat No. 103, Navkar Girija Sadan Bldg., Next Damodar Bhabhai Naka, LT Rd., Borivali (W), situated at Vill. Eksar, Tal.	1)	₹ 92,63,700/-	a) The Amt. can be credited to A/c. No. 146721980050000 IFSC Code UBIN0914673 Or through DD in Favour in Union Bank of India, Borivali West Rokadia Lane Branch.	₹ 62,62,093/- as on 12 04 2022 with	SYMBOLIC
ľ	Lane	Borivali. MSD Admn. about 40.69 sq. Mtrs. or there about together with Bldg. standing thereon known as "Girija Sadan" in the Regn. Sub-Dist. of Borivali. × Boundries: • On the North: 30M Rd.; • On the South: CTS 186; • On the East: CTS 188; • On the West: CTS 72.	2)	₹ 9,26,370/-	b) ₹ 25,000/-	Authorised Officer(s): Mrs. Sangita Sharma Contact No.: +91 85918 39365	O I III DOLLO

Date and time of Auction: 29.04.2022 between 11.00 a.m. to 2.00 p.m. with unlimited extension of 10 Minutes i. e. the end time of e-auction wil be extended by 10 Minutes each time if bid is made within the last 10 minutes before closure of auction Date &Time of inspection of property for intending purchasers : 25.04.2022 (During 11.00 a. m. to 2.00 p. m.)

Details of encumbrances over the Property, as known to the Bank: Not Known to Bank. The Refundable EMD 10% of Reserve Price shall be payable by interested bidding through NEFT / RTGS / Funds Transfer on or before 28.04.2022 n account mentioned above in Column Union Bank of India above mentioned branch Through IFSC Code mentioned above of by DD / Pay order avouring Union Bank of India, Branch mentioned above.

For auction related queries e-mail to sarfaesi@unionbankofindia.com or Contact : Mrs. Sangita Sharma, Contact No. : +91 85918 39365 Borivali West Rokadia Lane Branch, Shree Rasraj Hights, Rokadia Lane, Boriwali (West), Mumbai-400 092; RO, Borivali - Contact : Ms. Roshni Tarnekar Contact No.: +91 90810 10099 & Mr. Jitendra Ramawat, Contact No.: +91 6377915455 Bidders are advised to visit the Bank's Website **Unionbankofindia.co.in** for detailed terms and conditions of e-auction sale and other details before submitting their Bids for taking part in the e-auction. Bidder may also visit the above mentioned service Provider.
The terms and conditions of sale shall be strictly as per the Provisions of the Security Interest Rules (Enforcement) Rules, 2002, Please refer to the

ink provided in https://www.mstcecommerce.com/auction/home/ibapi/index.jsp Note: This may also be treated as notice U/s. 8(6) / Rule 9(1) of Security Interest (Enforcement) Rules, 2002 to the borrower/s and guarantor/s of the said loan about the holding of E-Auction Sale on the above mentioned date. If their outstanding dues are not repaid in full.

For Registration and Login & Bidding Rules visit https://www.mstcecommerce.com/auction/home/ibapi/index.jsp Place: Mumbai Date: 13.04.2022 Authorized Officer, Union Bank of India

🗅 इंडिया एक्ज़िम बैंक

EXPORT-IMPORT BANK OF INDIA

▶ India Exim Bank | Centre One Building, Floor No. 21, World Trade Centre Complex, Cuffe Parade, Mumbai – 400 005

PROPERTY (Under SARFAESI ACT 2002) Sale Notice for Sale of Immovable Assets under the

Securitization and Reconstruction of Financial Assets and Enforcement of Security Interest Act, 2002 read with proviso to Rule 8(6) of the Security Interest (Enforcement) Rules, 2002. Notice is hereby given to public in general and in particular to Borrower viz. M/s Vipul Shipyard, Corporate Guarantors viz. M/s Varada Drilling | IV.

Company Pte. Ltd. and Varada Global Pte. Ltd and Personal guarantor viz. Mr. Rishi Kamlesh Agarwal that the below described immovable property mortgaged/ charged to Export-Import Bank of India (Exim Bank), the physical possession of which has been taken u/s 13(4) by the Authorized Officer of Exim Bank (as mentioned in schedule below), will be sold on "As is Where is", "As is what is" "Whatever there is" and "Without Recourse" basis on April 28, 2022, for recovery of ₹ 389.87 crore due on March 31, 2022 to Exim Bank from M/s Vipul Shipyard, Corporate Guarantors M/s Varada Drilling Company Pte. Ltd. and Varada Global Pte. Ltd and Personal Guarantor Mr. Rishi Kamlesh Agarwal. The reserve price will be ₹ 34.68.00.000 and the earnest money deposit will be ₹3,46,80.000

•	
Name of the Authorised Officer	
Mr. Rikesh Chand	
	Ema

Details of the Guarantor(s):

Magdalla Port Road

ail: rikesh@eximbankindia.in SCHEDULE Details of the Borrower: M/s Vipul Shipyard a partnership firm (with partners being Shri Damodar Prasad Gupta, Shri Santhanam Muthuswamy & M/s Onaway Industries Ltd.) having its Principal Place

of Business at Near Magdalla Port, Gaviyar Village, Surat - 395007.

Contact Details

+912222172340

Personal Guarantor: Mr. Rishi Agarwal having his office at 5th Floor, 1 Bhupati Chambers, 13 Mathew Road, Opera House, Mumbai - 400004 and residence at 4C, Somerset Place, 61 D, Bhulabhai Desai Road, Mumbai - 400026.

Corporate Guarantors: Varada Drilling Company Pte Ltd. and Varada Global Pte Ltd. having their office at 371, Beach Road, #22-01/05, Key Point, Singapore - 199 597.

I. DESCRIPTION OF THE PROPERTY, RESERVE PRICE AND EARNEST MONEY DEPOSIT: Property belonging to borrower			
Description of the Property	Reserve Price (₹)	EMD (₹)	
All those pieces and parcels of non- agricultural land situated and lying and being at Gaviyar bearing Revenue Survey no. 30 admeasuring 13,861 Sq. Mtrs. and Revenue Survey No. 32 admeasuring 4,654 Sq/ Mtrs., both of Mouje /Village Gaviyar, Near Magdalla Port, Taluka Choryasi in the Registration District Surat and Sub District Surat-1 (Athva) and are bounded as under:	34,68,00,000	3,46,80,000	
In respect of land bearing Survey No. 30:			
On or towards North by: Tapi River			
On or towards South by: Land of Balubhai Dahyabhai			
On or towards East by: Land of Mohanbhai Revabhai			
On or towards West by: Magdalla Port Road			
In respect of land bearing			
Survey No. 32:			
On or towards North by: Block No. 30			
On or towards South by: Block No. 33P			
On or towards East by: Block No. 31			
On or towards West by: Block No. 28			

PUBLIC NOTICE FOR E-AUCTION FOR SALE OF IMMOVABLE II. OUTSTANDING DUES: ₹ 389,86,82,361.32 (Rupees Three Eighty-Nine Crore Eighty-Six Lakh Eighty-Two Thousand Three Hundred Sixty One Rupees and Thirty Two paise only) + further interest & liquidated damages thereon w.e.f. April 01, 2022+ expenses.

DETAILS OF E-AUCTION

- E-Auction Website: https://eximbank.auctiontiger.net Date of Auction: April 28, 2022
- ٧. Time of Auction: Between 1.00 pm to 4.00 pm with unlimited extensions of 8 minutes each
- Earnest Money Deposit (EMD): ₹ 3,46,80,000/- (Rupees Three Crore Forty-One Lakh Eighty Thousand only)
- VII. Mode of Deposit of EMD: Through NEFT/RTGS Transfer in favour of "Export-Import Bank of India" A/c No. HO00INR42001001, IFS Code EIBI0HO0001; or
- Bank of India', payable at Mumbai at Export-Import Bank of India, 21st Floor, Centre -1 Building, World Trade Centre Complex, Cuffe Parade, Mumbai-400005. VIII. Submission of online application for Bid with EMD (Non-

By way of Demand Draft/Pay Order in favour of 'Export-Import

- Interest Bearing): April 13, 2022, 10 am onwards IX. Last date for submission of online application for Bid with EMD: Till 6.00 pm on April 25, 2022.
- Date & Time for Inspection of the Property & Documents related to the Property: April 13, 2022 to April 22,2022, from 1.00 pm to 5.00 pm
- Bid Multiplier: ₹5,00,000/- (Rupees Five lakh only). **TERMS & CONDITIONS**

The Sale of Secured Assets is on "As is where is", "As is what is", "Whatever there is" and "Without recourse" Basis. The intending bidders should make their own independent

inquiries with concerned SRO as well as the revenue records regarding the title, nature, description, condition, encumbrance, lien, charge, statutory dues, etc. of the auctioned property and claims/rights/dues affecting the auctioned property, prior to submitting their bid. The e-auction advertisement does not constitute and will not be deemed to constitute any commitment or any representation by or on behalf of the Bank. For further details regarding physical inspection of the property, the interested bidders may contact Mr. Amit Kumar, Phone No +912222172620/ / +91 9920283223, during office hours 10.00 am. to 6.00 pm.

The e-auction sale will only be conducted vide "online e-auction" bidding through the Bank's approved service provider Auction Tiger, Ahmedabad at its website https://eximbank.auctiontiger.net & Prospective bidder can also view sale details and bidding through Auction Tiger Mobile Application (Android). Please read E-Auction Tender Documents containing E-Auction bid forms, Declarations, general terms and conditions of online sale (Tender Document) which are available on the Bank's website: www.eximbankindia.in.

Sale is strictly subject to the terms & conditions incorporated in this e-Auction Notice and the Tender Document and SARFAESI Act read with the Security Interest (Enforcement) Rules, 2002.

Exim Bank at its liberty may cancel the e-auction process at any time without assigning any reason thereof. Statutory 15 days sale notice under Section 8(6) & 9(1) of the

SARFAESI Act, 2002. The Borrower/Guarantor of the property are hereby notified to pay the sum as mentioned above along with up-to date interest and ancillary

expenses before the date of e-auction, failing which the property will be auctioned/sold and balance dues, if any, will be recovered with interest and cost.

Place: Mumbai Date: April 13, 2022 (Authorized Officer)



೯೯೯ ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ಲಿಮಿಟೆಡ್ CIN: L15200KA1998PLC023489

adding life to years

ನೊಂದಾಯಿತ ಕಚೇರಿ: ಎಚ್೩ಜಿ ಟವರ್ಸ್, ನಂ. 8, ಪಿ. ಕಳಿಂಗರಾವ್ ರಸ್ತೆ, ಸಂಪಂಗಿ ರಾಮನಗರ, ಬೆಂಗಳೂರು - 560027, ಕರ್ನಾಟಕ. ಕಾರ್ಮೊರೇಟ್ ಕಚೇರಿ: ಟವರ್ ಬ್ಲಾಕ್, ಯೂನಿಟಿ ಬಿಲ್ಡಿಂಗ್ ಕಾಂಪ್ಲೆಕ್ಸ್, ನಂ.3, ಮಿಷನ್ ರಸ್ತೆ, ಬೆಂಗಳೂರು - 560027, ಕರ್ನಾಟಕ.

ದೂರವಾಣಿ: 91-80-4660 7700, ಇಮೇಲ್: investors@hcgel.com, ಜಾಲತಾಣ: www.hcgel.com

ಅಂಚೆ ಮತಪತ್ರ ನೋಟೀಸಿನ ತಿದ್ದುಪಡಿ

ಈ ಮೊದಲು ಕಂಪನಿಯು ದಿನಾಂಕ ಏಪ್ರಿಲ್ 7, 2022 ರಂದು ಅಂಚೆ ಮತಪತ್ರ ನೋಟೀಸ್ (ದಿನಾಂಕ ಏಪ್ರಿಲ್ 1, 2022) ಕುರಿತು "ಬ್ಯುಸಿನೆಸ್ ಸ್ಟ್ಯಾಂಡರ್ಡ್ (ಇಂಗ್ಲಿಷ್) ಹಾಗೂ ವಿಜಯವಾಣಿ (ಕನ್ನಡ) ದಿನಪತ್ರಿಕೆಗಳಲ್ಲಿ ಪ್ರಕಟಿಸಲಾಗಿದ್ದು, ಸದರಿ ಅಂಚೆ ಮತಪತ್ರದಲ್ಲಿ ಈ ಕೆಳಗಿನ ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ಈ ಮೂಲಕ ತಿಳಿಸಲಾಗುತ್ತಿದೆ.

- 1. ಶ್ರೀ ಜಯೇಂದ್ರನ್ ವೇಣುಗೋಪಾಲ್ (DIN 07085479) ರ ಸ್ವತಂತ್ರ ನಿರ್ದೇಶಕರ ಹುದ್ದೆಗೆ ನೇಮಕಾತಿ ಕುರಿತು – "Ordinary Resolution" ಬದಲಾಗಿ "Special Resolution" ಎಂದು ಓದಿಕೊಳ್ಳುವುದು.
- 2. ಶ್ರೀ ಪ್ರದೀಪ್ ಮನಿಲಾಲ್ ಕನಕಿಯಾ (DIN 00770347) ರ ಸ್ವತಂತ್ರ ನಿರ್ದೇಶಕರ ಹುದ್ದೆಗೆ ನೇಮಕಾತಿ ಕುರಿತು – "Ordinary Resolution" ಬದಲಾಗಿ "Special Resolution" ಎಂದು ಓದಿಕೊಳ್ಳುವುದು.

ಇದರಲ್ಲಿ ತಿಳಿಯಪಡಿಸಿದ ತಿದ್ದುಪಡಿ ಹೊರತಾಗಿ ಉಳಿದೆಲ್ಲ ವಿಷಯಗಳು ದಿನಾಂಕ ಏಪ್ರಿಲ್ 01, 2022 ರ ಅಂಚೆ ಮತಪತ್ರದ ನೋಟೀಸಿನಲ್ಲಿ ಸೂಚಿಸಿದಂತೆ ಯಥಾವತ್ತಾಗಿ ಇರುತ್ತವೆ ಎಂದು ತಿಳಿಯುವುದು.

ಈ ತಿದ್ದುಪಡಿ ನೋಟಿಸನ್ನು ಕಂಪನಿಯ ವೆಬ್ಸೈಟ್ನಲ್ಲಿ (www.hcgel.com) ದೊರೆಯುವುದಲ್ಲದೆ, National Stock Exchange of India Ltd. ಹಾಗೂ Bombay Stock Exchange Ltd. ವೆಬ್ಸೈಟ್ಗಳಲ್ಲಿಯೂ ಕೂಡ ಅಪ್ಲೋಡ್ ಮಾಡಲಾಗಿದೆ.

ಸ್ಥಳ: ಬೆಂಗಳೂರು

ದಿನಾಂಕ: 12 ಏಪ್ರಿಲ್, 2022

ಹೆಲ್ಕ್ ಗ್ಲೇಬಲ್ ಎಂಟರ್ ಪ್ಪ್ರಸಸ್ ಲಿಮಿಟೆಡ್ ಪರವಾಗಿ

ಸಹಿ/–

ಸುನು ಮ್ಯಾನುಯೆಲ್, ಕಂಪನಿ ಕಾರ್ಯದರ್ಶಿ